

ಮಂಗಳೂರು ವಿಶ್ವವಿದ್ಯಾನಿಲಯ

(ನ್ಯಾಕ್‌ನಿಂದ ಮಾನ್ಯತೆ ಹೊಂದಿದೆ)

ಸಂಖ್ಯೆ: MU/REG/DEV/31/2023-24/D5 Voll-II

ದಿನಾಂಕ: 25.01.2024

ಅತಿಥಿ ಉಪನ್ಯಾಸಕರ ಆಯ್ಕೆಗಾಗಿ ಪ್ರಕಟಣೆ

ಮಂಗಳೂರು ವಿಶ್ವವಿದ್ಯಾನಿಲಯದ ಆವರಣ/ ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳ ಸ್ನಾತಕ/ಸ್ನಾತಕೋತ್ತರ ಕೋರ್ಸುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸಂಬಂಧಿಸಿ, ಈ ಕೆಳಗೆ ಸೂಚಿಸಿರುವ ವಿಷಯಗಳಿಗೆ ದಿನಾಂಕ 03.02.2024 ರಂದು, ನೇರ ಸಂದರ್ಶನವು(Walk-in-Interview) ಸಿಂಡಿಕೇಟು ಸಭಾಂಗಣ, ಆಡಳಿತ ಸೌಧ, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಇಲ್ಲಿ ನಡೆಯಲಿರುವುದು.

ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ 55% ಅಂಕಗಳನ್ನು ಹೊಂದಿದ್ದು, (ಪರಿಶಿಷ್ಟಜಾತಿ/ಪರಿಶಿಷ್ಟಪಂಗಡದ ಅಭ್ಯರ್ಥಿಗಳಿಗೆ ಕನಿಷ್ಠ 50% ಅಂಕಗಳು), ಯು.ಜಿ.ಸಿ. ಎನ್.ಇ.ಟಿ./ಎಸ್.ಎಲ್.ಇ.ಟಿ. ಉತ್ತೀರ್ಣತೆ/ ಎಂ.ಫಿಲ್/ಪಿ.ಹೆಚ್.ಡಿ. ಪದವಿ ಪ್ರಮಾಣಪತ್ರ ಹೊಂದಿದವರಿಗೆ ಆದ್ಯತೆ ನೀಡಲಾಗುವುದು.

ದಿನಾಂಕ: 03.02.2024	
ಅಪರಾಹ್ನ	
1.	ಇಂಗ್ಲೀಷ್ (English) - 2.30PM -3.00PM
2.	ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ (Human Consciousness and Yogic sciences) - 3.00PM - 3.30PM

- ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿ, ವಿಶ್ವವಿದ್ಯಾನಿಲಯದ ನಿರ್ಣಯವೇ ಅಂತಿಮವಾಗಿದೆ.
- ಆಯ್ಕೆಗೊಂಡ ಅಭ್ಯರ್ಥಿಗಳು ಘಟಕ ಕಾಲೇಜುಗಳು / ಸ್ನಾತಕೋತ್ತರ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಲು ತಯಾರಿರಬೇಕು.
- ಅವಶ್ಯಕತೆ ಇದ್ದಲ್ಲಿ ಮಾತ್ರ ಅತಿಥಿ ಉಪನ್ಯಾಸಕರ ಆಯ್ಕೆ ಮಾಡುವ ಅಧಿಕಾರವನ್ನು ವಿಶ್ವವಿದ್ಯಾನಿಲಯ ಕಾಯ್ದಿರಿಸಿದೆ.

ಸೂಚನೆ:-

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಎಲ್ಲಾ ಮೂಲ ದಾಖಲೆಗಳೊಂದಿಗೆ, ಭರ್ತಿಗೊಳಿಸಿದ ಅರ್ಜಿ ಮತ್ತು ದಾಖಲೆಯ ಪ್ರತಿಗಳೊಂದಿಗೆ ಅಪರಾಹ್ನ 01.00 ಗಂಟೆಗೆ ಹಾಜರಾಗುವುದು.

ಪ್ರತಿ:

ಡಾ. ಎಚ್.ಎಲ್.ಶಶಿರೇಖ, ನಿರ್ದೇಶಕರು, ಗಣಕ ಯಂತ್ರ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ- ಪ್ರಕಟಣೆಯನ್ನು ವಿಶ್ವವಿದ್ಯಾನಿಲಯದ ವೆಬ್‌ಸೈಟ್‌ನಲ್ಲಿ Flash news ಆಗಿ ಪ್ರಕಟಿಸುವಂತೆ ತಿಳಿಸಲಾಗಿದೆ. ಸಂಬಂಧಿಸಿದ ಅರ್ಜಿ ನಮೂನೆ ಲಗತ್ತಿಸಲಾಗಿದೆ.

ಕುಲಸಚಿವರು
29/1/24

MANGALORE UNIVERSITY

Mangalagangothri – 574 199, D.K. District, Karnataka

APPLICATION FOR GUEST FACULTY- 2023-24

1. Name of the Subject: .

2. Name of the Applicant : .
(in Block letters)

3. Address: .

4. Contact No. .

Mobile No: .

Email ID: .

5. Date of Birth: .

6. Gender:

7. Religion.

8. Category :

Category Claimed	GM	SC	ST	CAT-I	II-A	II-B	III-A	III-B
Caste								
Sub-caste								

Note : Enclose Certificate issued by the Competent Authority. Application without required certificate will be considered under GM Category.

9. Academic Qualifications (Starting from the highest qualification) :

Degree	Name of the University / Board	Year of Passing	% of marks / CGPA	Division/ Class/ Grade	Subject(s)

10. Whether UGC NET / SLET / SET qualified :

(if 'YES' enclose certificate)

a) Examining Body / University :

b) Year of Passing :

11. Teaching Experience:#P.G.:_____Years ; U.G.:_____Years.

Designation	Name of the Institution	From	To

Only Regular fulltime teaching experience should be furnished. Enclose certificate of evidence issued by the competent authority in support of your claim.

12. Research Experience*:

Designation	Institution of affiliation	Area of Research	Period

*The period spent for acquiring M.Phil. and /or Ph.D. Degree will not be considered as research experience.

13. Publications (enclose the documents):

Publications	Published		Accepted/In Press	
	National	International	National	International
Research Papers : a. Refereed journals b. Non-refereed journals having ISSN numbers c. Conference proceedings as full papers				
Book (s)				

Chapters in Book (s)				
Patents	Granted :		Filed :	

14. Seminars/Conferences/Workshops/Symposia/Training Programmes etc. :

	In India	Abroad
Organised		
Participated to		
a) Present Paper/ Poster		
b) Deliver lecture / Chair sessions		

15. Awards / Fellowship / Membership in Academic Bodies/Societies and Editorship of Reputed Journals :

Name of the Body/Society	Name of Award / Fellowship / Nature of Membership / Editorship

16. Other Relevant Information :

Please give details of any other credential, significant contributions, awards received etc., not mentioned earlier

Sl. No.	Details (Mention Year, value etc., where relevant)

DECLARATION

I hereby declare that all information given in this application are true, complete and correct to the best of my knowledge and belief. I understand that in the event of any information being found false, incomplete or incorrect, my candidature is liable to be cancelled/ my appointment is liable to be terminated. I hereby agree to and abide by the rules and regulations of the University.

Place:_____

Date:_____

Signature of the Candidate

Mangalore University

Application for Guest Faculty (UG & PG)–2023-24

SL. No.	Name and Address with Phone No and Email ID	Date of Birth	Caste & Category	Qualification with year of passing	Marks obtained		Additional Qualification NET/SLET/ M.Phil/Ph.D	Paper Presentation in Seminar/Conference /Workshop	Experience		Signature
					UG%	PG%			Teaching	Research	